

ಸಾಂವಿಧಾನಿಕ ನಡವಳಿಕೆ ಗುಂಪಿನ ಪತ್ರಿಕಾ ಪ್ರಕಟನೆ

ಅಕ್ಟೋಬರ್ 11, 2020

ನಮ್ಮದು ಕೇಂದ್ರ ಸರ್ಕಾರ ಮತ್ತು ಭಾರತದ ವಿವಿಧ ರಾಜ್ಯ ಸರ್ಕಾರಗಳ ಅಖಿಲಭಾರತ ಮತ್ತು ಕೇಂದ್ರ ಸೇವೆಗಳ ಮಾಜಿ ನಾಗರಿಕ ಸೇವಕರ ಗುಂಪು. ಭಾರತದ ಸಂವಿಧಾನದ ನೀತಿಗ ಬದ್ಧವಾಗಿರುವ ನಾಗರಿಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ನಾವು ಕೆಲಸಮಾಡುತ್ತೇವೆ. ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧಹೊಂದಿಲ್ಲ. ಏಕೆಂದರೆ ನಾವು ತಟಸ್ಥ ಮತ್ತು ನಿಷ್ಪಕ್ಷಪಾತತೆ ಯಲ್ಲಿ ನಂಬುತ್ತೇವೆ.

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳ ಭೀಕರ ಸ್ವರೂಪ, ಹಿಂಸಾಚಾರದ ಪ್ರಮಾಣ, ಪ್ರಾಣ ಹಾನಿ ಮತ್ತು ಸಮುದಾಯಗಳ ನಡುವಿನ ಕೋಮು ವಿಭಜನೆಯನ್ನು ಗಮನಿಸಿದಾಗ, ಒಂದು ತಜ್ಞರ ತಂಡವು, ಗಲಭೆಯ ಮೊದಲು, ಗಲಭೆಯ ಸಮಯದಲ್ಲಿ, ಮತ್ತು ನಂತರ, ಏನಾಯಿತು ಎಂಬುದರ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ನಾವು ಭಾವಿಸಿದ್ದೇವೆ. ದೆಹಲಿ ಪೊಲೀಸರು ನಡೆಸಿದ ಈ ಗಲಭೆಗಳ ತನಿಖೆಯು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾದ ವಿಮರ್ಶಾತ್ಮಕ ವ್ಯಾಖ್ಯಾನವನ್ನು ಹುಟ್ಟು ಹಕಿರುವುದರಿಂದ ಇದು ಇನ್ನಷ್ಟು ಅಗತ್ಯವಾಗಿದೆ. ಆದ್ದರಿಂದ ಉನ್ನತ ನ್ಯಾಯಾಂಗ, ನಾಗರಿಕ ಸೇವೆ ಮತ್ತು ಪೊಲೀಸರಲ್ಲಿ ವಿಶ್ವಾಸಾರ್ಹ ಪ್ರತಿಷ್ಠೆಗಳನ್ನು ಹೊಂದಿರುವ ಸಮಿತಿಯು ಗಲಭೆಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ವಸ್ತುನಿಷ್ಠ ಮತ್ತು ನ್ಯಾಯಯುತ ತಿಳುವಳಿಕೆಯನ್ನು ನೀಡಲು ಸೂಕ್ತವಾಗಿರುತ್ತದೆ, ಎಂಬ ತೀರ್ಮಾನಕ್ಕೆ ನಾವು ತಲುಪಿದ್ದೇವೆ.

ಈ ಕಠಿಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾವು ಉನ್ನತ ಸ್ಥಾನದಲ್ಲಿರುವ ಮಾಜಿ ಸಾರ್ವಜನಿಕ ಕಾರ್ಯಕರ್ತರನ್ನು ಆಹ್ವಾನಿಸಿದ್ದೇವೆ:

1. ನ್ಯಾಯಮೂರ್ತಿ ಮದನ್‌ಲೋಕೂರ್, ಸುಪ್ರೀಂಕೋರ್ಟ್ ಮಾಜಿನ್ಯಾಯಾಧೀಶರು (ಅಧ್ಯಕ್ಷರು).
2. ನ್ಯಾಯಮೂರ್ತಿ ಎಪಿಶಾ, ಮದ್ರಾಸ್ ಮತ್ತು ದೆಹಲಿ ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಮೂರ್ತಿ ಮತ್ತು ಕಾನೂನು ಆಯೋಗದ ಮಾಜಿ ಅಧ್ಯಕ್ಷರು.
3. ನ್ಯಾಯಮೂರ್ತಿ ಆರ್.ಎಸ್.ಸೋಧಿ, ದೆಹಲಿ ಹೈಕೋರ್ಟ್, ಮಾಜಿನ್ಯಾಯಾಧೀಶರು.
4. ನ್ಯಾಯಮೂರ್ತಿ ಅಂಜನಾ ಪ್ರಕಾಶ್, ಪಾಟ್ನಾ ಹೈಕೋರ್ಟ್, ಮಾಜಿನ್ಯಾಯಾಧೀಶರು.
5. ಜಿ.ಕೆ. ಪಿಳ್ಳೈ, ಐಎಎಸ್ (ನಿವೃತ್ತ), ಮಾಜಿ ಗೃಹಕಾರ್ಯದರ್ಶಿ, ಭಾರತ ಸರ್ಕಾರ.
6. ಮೀರ ನ್ವಾಧಾಬೊರ್ವಾಂಕರ್, ಐಪಿಎಸ್ (ನಿವೃತ್ತ), ಮಾಜಿ ಮಹಾ ನಿರ್ದೇಶಕರು, ಪೊಲೀಸ್‌ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ, ಭಾರತಸರ್ಕಾರ.

ಹೀಗೆ ರಚಿಸಲಾದ ಸಮಿತಿಯನ್ನು “ಫೆಬ್ರವರಿ 2020 ರ ದೆಹಲಿ ಗಲಭೆಗಳ ಸಂದರ್ಭ, ಘಟನೆಗಳು ಮತ್ತು ಪರಿಣಾಮಗಳು ಇವುಗಳ ಬಗ್ಗೆ ನಾಗರಿಕರ ಸಮಿತಿ” ಎಂದು ಕರೆಯಲಾಗುತ್ತದೆ. ಈ ಸಮಿತಿಯ ಕಾರ್ಯವು ಗಲಭೆಗಳಿಗೆ ಸೇರಿದಂತೆ ಕೈಗೊಳ್ಳಲಾದ ಕ್ರಿಯೆಗಳು, ಕ್ರಿಯಾಲೋಪಗಳು ಹಾಗೂ ಅವುಗಳ ಪರಿಣಾಮಗಳು ಇವುಗಳ ಬಗ್ಗೆ ಸಮಕಾಲೀನ ದಾಖಲೆಯನ್ನು ರಚಿಸುವುದು. ಸಮಿತಿಯು ತನ್ನದೇ ಆದ ಕಾರ್ಯವಿಧಾನವನ್ನು ರೂಪಿಸಲು ಮುಕ್ತವಾಗಿದೆ. ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ಹನ್ನೆರಡು ವಾರಗಳ ನಂತರ ತನ್ನ ಅಂತಿಮ ವರದಿಯನ್ನು ಸಲ್ಲಿಸುತ್ತದೆ.

ಹೇಳಿದ ಸಮಿತಿಯ ಉಲ್ಲೇಖಿತ ಕಾರ್ಯಸೂಚಿ ನಿಯಮವಿವರಗಳು ಹೀಗಿವೆ:

1. ಹಿಂಸಾಚಾರ, ಕಾನೂನು ಮತ್ತು ಸುವ್ಯವಸ್ಥೆ ಪುನಃಸ್ಥಾಪನೆ, ಮತ್ತು ಸಂಬಂಧಿತ ವಿಷಯಗಳಲ್ಲಿ ಸರ್ಕಾರದ ಸಂಘಟನೆಗಳ ಪ್ರತಿಕ್ರಿಯೆ ಸೇರಿದಂತೆ, ಗಲಭೆಯ ಮೊದಲು ಮತ್ತು ಸಮಯದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ವಿಚಾರಿಸುವುದು.

2. ಗಲಭೆಗಳ ತನಿಖೆಗಾಗಿ ಪೊಲೀಸರ ಪ್ರತಿಕ್ರಿಯೆಯನ್ನು ವಿಶ್ಲೇಷಿಸುವುದು ಮತ್ತು ನಿರ್ಣಯಿಸುವುದು.

3. ಗಲಭೆಯ ಮೊದಲು, ಸಮಯದಲ್ಲಿ ಮತ್ತು ನಂತರ ನಿಜವಾದ ಮತ್ತು ಸುಳ್ಳು ಮಾಹಿತಿಯನ್ನು ಹರಡುವಲ್ಲಿ ಮುಖ್ಯವಾಹಿನಿಯ ಮತ್ತು ಸಾಮಾಜಿಕ ಮಾಧ್ಯಮಗಳ ಪಾತ್ರ ಮತ್ತು ಘಟನೆಗಳ ಮೇಲೆ ಅದರ ಪ್ರಭಾವವನ್ನು ಪರೀಕ್ಷಿಸುವುದು.

4. ಗಲಭೆಗೆ ಒಳಗಾದವರಿಗೆ ಉಪಶಮನ ಒದಗಿಸುವುದು ಮತ್ತು ಪರಿಹಾರವನ್ನು ನೀಡುವಲ್ಲಿ ನಾಗರಿಕ ಆಡಳಿತದ ಪ್ರಯತ್ನಗಳನ್ನು ನಿರ್ವಹಿಸುವುದು.

ಸಮಿತಿಯು ತನ್ನ ಕಾರ್ಯ ಚಟುವಟಿಕೆಗಳಲ್ಲಿ ಸ್ವಾತಂತ್ರ್ಯ, ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಗೆ ಬದ್ಧವಾಗಿದೆ, ಮತ್ತು ಅದು ತನ್ನನ್ನು ಪ್ರಾಮಾಣಿಕತೆಯಿಂದ ನಡೆಸಿಕೊಳ್ಳುವುದನ್ನು ಖಾತ್ರಿಪಡಿಸಿ ಕೊಳ್ಳುವುದು, ಸಮಿತಿಯೊಂದಿಗೆ ತೊಡಗಿಸಿಕೊಳ್ಳುವ ಎಲ್ಲವ್ಯಕ್ತಿಗಳಿಗೆ ಘನತೆ ಮತ್ತು ಗೌರವವನ್ನು ನೀಡಲಾಗುತ್ತದೆ ಮತ್ತು ಸಂವಹನಗಳ ಗೌಪ್ಯತೆ ರಕ್ಷಿಸಲಾಗುತ್ತದೆ ಎಂದು ಸಾಂವಿಧಾನಿಕ ನಡವಳಿಕೆ ಗುಂಪು ನಿರೀಕ್ಷಿಸುತ್ತದೆ

ದಯವಿಟ್ಟು ಯಾವುದೇ ಪ್ರಶ್ನೆಗಳನ್ನು ccgenquiry10@gmail.com ಗೆ ತಿಳಿಸಿ